

CreditAccess Grameen Limited

(Formerly known as Grameen Koota Financial Services Pvt. Ltd.)

Regd. & Corporate Office

#49, 46th Cross, 8th Block, Jayanagar, Bengaluru-560070
Phone: 080-22637300 | Fax: 080-26643433
Email: info@creditaccessgrameen.com
Website: www.creditaccessgrameen.com
CIN: L51216KA1991PLC053425

March 11, 2021

BSE Limited

Phiroze Jeejeebhoy Towers Dalal Street Mumbai 400001

Scrip Code: 541770

National Stock Exchange of India Limited

The Exchange Plaza Bandra Kurla Complex Bandra (East) Mumbai 400051

Trading Symbol: CREDITACC

Dear Sir/Madam,

Sub: Newspaper Advertisement - Notice of Postal Ballot.

In continuation to our intimation letter dated March 11, 2021, and in compliance with SEBI (Listing Obligations and Disclosure Requirements) Regulations, 2015, please find enclosed copies of newspaper advertisements regarding completion of dispatch of Notice of Postal Ballot dated March 08, 2021, published in Financial Express (English – Edition) and in Vishwavani (Kannada Edition).

A copy of the said advertisement is also hosted on the Company's website at www.creditaccessgrameen.com.

This is for your information and records.

Thanking you,

For CreditAccess Grameen Limited

M.J. Mahadev Prakash

Head- Compliance, Legal & Company Secretary

GrameenKoota®



FINANCIAL EXPRESS

CIN: L15311DL1993PLC052624

Regd. Office: 8377, Roshanara Road, Delhi-110 007

Corporate Office: 1401-1411, 14" Floor, Logix City Center,
Sector-32, Noida-201301, Uttar Pradesh. Tel.: 0120-6013232, Fax: 011-23822409, Email: dfm@dfmfoods.com, Website: www.dfmfoods.com

NOTICE TO SHAREHOLDERS

Pursuant to the provision of Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016, Equity Shares of the Company in respect of which dividend entitlements remained unpaid/unclaimed for seven consecutive years upto financial year 2012-13 have been transferred to the Investor Education and Protection Fund (IEPF) in September and

The Company has sent individual letters to the concerned Members at their latest available address whose dividend are unpaid or unclaimed for seven consecutive years providing them an opportunity to lodge their claim with the Company or Registrar and Transfer Agent in respect of the same. The shares are also liable to be transferred to IEPF Authority during the financial year 2021-22 whose dividend are unpaid or unclaimed for seven consecutive years.

Shareholders who have not claimed their dividend(s) from the year 2013-14 can write to the Company/Registrar and Share Transfer Agent (RTA) at the earliest for making valid claim for the unclaimed dividend for the year(s) 2013-14 onwards.

Shareholders may note that both the unclaimed dividend and the shares transferred to IEPF Authority including all benefits accruing on such shares, if any, can be claimed back by them from IEPF Authority after following the procedure prescribed in the IEPF Rules.

The shareholders, who are holding shares in physical form and receiving their dividends through warrant/demand draft etc. are requested to submit bank details along with cancelled cheque to our Registrars MCS Share Transfer Agent Ltd. to enable them to update their record for payment of any future dividend. Shareholders are also requested to convert their physical shares in demat mode.

You are also requested to provide your Email Id, Phone No. and PAN for record as well as for receiving further communications by

For any queries on the above matter, shareholders are requested to contact to the Company's Registrar and Share Transfer Agents, M/s MCS Share Transfer Agent Ltd., F-65, 1st Floor, Okhla Industrial Area, Phase-I, New Delhi-110020, Email: admin@mcsregistrars.com and Tel: 011-41406149.

Place: Noida

Sd/-R.S. Tomer Date: 10th March, 2021 Company Secretary

For DFM Foods Ltd.

CreditAccess™ Grameen

CREDITACCESS GRAMEEN LIMITED

Regd. Office: No. 49, 46" Cross, 8" Block, Jayanagar, Bengaluru - 560 070. CIN: L51216KA1991PLC053425 Email: csinvestors@creditaccessgrameen.com Website: www.creditaccessgrameen.com

Phone: +91 80 2263 7300 Fax: +91 80 2664 3433

POSTAL BALLOT NOTICE

Notice is hereby given to all the Members of CreditAccess Grameen Limited ("Company") pursuant to Section 110 and other applicable provisions, if any, of the Companies Act, 2013 (the "Act"), read with Rules 20 and 22 of the Companies (Management and Administration) Rules, 2014 (the "Rules"), applicable provisions of SEBI (Listing Obligations and Disclosure Requirements) Regulations, 2015 ("Listing Regulations"), and General Circular Nos.14/2020 dated April 8, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020 and 39/2020 dated December 31, 2020, issued by Ministry of Corporate Affairs ("MCA Circulars"), the Company seeks approval of Members through Postal Ballot through remote e-voting process ("Postal Ballot / E-Voting") for the following:

- Appointment of Ms. Lilian Jessie Paul (DIN: 02864506) as Independent Director - Ordinary Resolution; and
- Re-appointment of Mr. George Joseph (DIN: 00253754) as an Independent Director for a second term – Special Resolution.

Postal Ballot Notice is being sent via email only to the Members of the Company, whose names appear on the Register of Members/list of Beneficial Owners, as received from National Securities Depository Limited (NSDL) and Central Depository Services (India) Limited (CDSL) ("Depositories") on Friday, March 5, 2021, ("Cut-off date"). The voting rights shall be reckoned on the paid-up value of equity shares registered in the name of the members as on the Cut-off date. A person who is not a Member of the Company as on the Cut-off date to treat this Notice for information purposes only.

The Company as on Wednesday, March 10, 2021 has completed sending Postal Ballot Notice by way of emails, through KFin Technologies Pvt. Ltd., ("KFin"), the Registrar & Share Transfer Agents of the Company, along with the details of Login Id and Password to all the Members/shareholders who have registered their email IDs with depositories or with the Company.

Due to the threat posed by Covid-19 and in terms of the MCA Circulars, the Company has sent this Postal Ballot Notice in electronic form only. The Company expresses its inability to dispatch hard copy of Postal Ballot Notice along with Postal Ballot Forms and pre-paid Business Reply Envelope to the Members for this Postal Ballot

The Board of Directors of the Company have appointed Mr. C. Dwarakanath, Practicing Company Secretary (FCS No: 7723, CP No: 4847) as Scrutinizer for conducting the Postal Ballot process in a fair and transparent manner and Mr. C. Dwarakanath has consented for the said appointment to act as scrutinizer.

The E-Voting facility is available at the link: https://evoting.kfintech.com/ from 9:00 AM (IST) on Thursday, March 11, 2021 and ends at 5:00 PM (IST) on Sunday, April 11, 2021. Remote e-voting shall not be allowed after 5:00 PM IST on Sunday, April 11, 2021. In compliance with Section 110 of the Act, read with the applicable Rules, Regulation 44 of Listing Regulations and MCA Circulars, the Company has provided only the remote e-voting facility to its Members, to enable them to cast their votes electronically. The instructions for remote e-voting are appended to the Postal Ballot Notice.

The Postal Ballot Notice is available on the website of the Company at www.creditaccessgrameen.com and the website of KFin at https://www.kfintech.com Members who are holding shares in Physical form or who have not registered their email addresses with the Company or Depositories, can register their e-mail address as per the instructions provided in the Postal Ballot Notice.

Members who have not registered their email IDs and in consequence the Postal Ballot Notice could not be serviced, may temporarily get their email ID registered with KFin by clicking the link - https://ris.kfintech.com/clientservices/postalballot/ registration.aspx Members may also register their email IDs by sending an email citing subject line as "CreditAccess Grameen Postal Ballot - Registration of email IDs" to csinvestors@creditaccessgrameen.com along with the details like (1) name of Registered Member(s) (2) Folio number(s)/DP ID/Client ID; and (3) Number of equity shares held, from the email address they wish to register. Members who have already registered their email addresses are requested to keep their email addresses validated with their Depository Participants / the Company's RTA/KFin to enable the servicing of notices / documents / Annual Reports electronically to their email

The scrutinizer will submit his report to the Chairman of the Board of Directors/Company Secretary after completion of the scrutiny and the result of the remote e-voting will be announced on or before Tuesday, April 13, 2021, through the website of the Company at www.creditaccessgrameen.com and by way of intimation to the Stock Exchanges on which the Company's securities are listed and also the website of KFin at https://www.kfintech.com

In case of any grievances or queries on Postal Ballot/Remote E-Voting, please contact Mr. Sridhar Balamurli, Deputy Manager, KFin Technologies Pvt. Ltd., Tel: 1800 345 4001 (toll free) Email: evoting@kfintech.com

For CreditAccess Grameen Limited

Place: Bengaluru Date: March 10, 2021

M. J. Mahadev Prakash Head - Compliance, Legal & Company Secretary (This is an Advertisement for information purposes only and not for publication or distribution or release directly or indirectly outside India and is not an offer document announcement)



RAJAPALAYAM MILLS LIMITED

Our Company was incorporated as 'Rajapalayam Mills Limited' as a public limited company under the India Companies Act, 1913 (Act VII of 1913) at Rajapalayam pursuant to certificate of incorporation dated February 24, 1936 issued by the Registrar of Joint Stock Companies, Ramnad. Thereafter, our Company was granted the certificate of commencement of business dated December 22, 1936. There has been no change in the name and address of Registered Office of our Company since incorporation.

> Registered Office: Rajapalayam Mills Premises, Post Box No. 1, P.A.C. Ramaswamy Road, Rajapalayam - 626 117, Tamil Nadu, India Telephone: +91 - 4563 - 235666 | Email: rajacot@ramcotex.com | Website: www.rajapalayammills.co.in

Contact Person: Arul Pranavam A, Company Secretary and Compliance Officer | Email: investorgrievance@ramcotex.com | Corporate Identity Number: L17111TN1936PLC002298

PROMOTERS OF OUR COMPANY - P R VENKETRAMA RAJA AND P V ABINAV RAMASUBRAMANIAM RAJA

NOTICE TO THE ELIGIBLE EQUITY SHAREHOLDERS OF RAJAPALAYAM MILLS LIMITED (THE "COMPANY")			
ISSUE OPENS ON	LAST DATE FOR ON MARKET RENUNCIATION*	ISSUE CLOSES ON"	
MONDAY, MARCH 15, 2021	WEDNESDAY, MARCH 24, 2021	TUESDAY, MARCH 30, 2021	

*Eligible Equity Shareholders are requested to ensure that renunciation through off-market transfer is completed in such a manner that the Rights Entitlements are credited to the demat account of the Renouncee(s) on or prior to the Issue Closing Date. "Our Board or a duly authorized committee thereof will have the right to extend the Issue Opening Date). Further, no withdrawal of Application shall be permitted by any Applicant after the Issue Closing Date.

SHARES") OF OUR COMPANY FOR CASH AT A PRICE OF ₹ 569 EACH INCLUDING A SHARE PREMIUM OF ₹ 559 PER RIGHTS EQUITY SHARE ("ISSUE PRICE") FOR AN AGGREGATE AMOUNT UP TO ₹ 6.995.06 LAKHS* ON A RIGHTS BASIS TO THE EXISTING EQUITY SHAREHOLDERS OF OUR COMPANY IN THE RATIO OF 1 (ONE) RIGHTS EQUITY SHARE FOR EVERY 6 (SIX) FULLY PAID-UP EQUITY SHARES HELD BY THE EXISTING EQUITY SHAREHOLDERS ON THE RECORD DATE, THAT IS ON FRIDAY, MARCH 5, 2021 (THE "ISSUE"). THE ISSUE PRICE FOR THE RIGHTS EQUITY SHARES IS 56.9 TIMES THE FACE VALUE OF THE EQUITY SHARES. FOR FURTHER DETAILS. SEE "TERMS OF THE ISSUE" ON PAGE 98 OF THE LETTER OF OFFER. *Assuming full Subscription

Simple, Safe, Smart way of Application - Make use of it !!!

Application Supported by Blocked Amount (ASBA) is a better way of applying to issues by simply ASBA blocking the fund in the bank account, investors can avail the same. For further details read section on ASBA below.

Facilities for Application in this Issue:

In accordance with Regulation 76 of the SEBI ICDR Regulations, SEBI Rights Issue Circulars and subject to the conditions prescribed under the SEBI circular SEBI/CFD/DIL/ASBA/1/2009/30/12 dated December 30, 2009 and SEBI circular CIR/ CFD/DIL/1/2011 dated April 29, 2011 (together "ASBA Circulars"), all Investors desiring to make an Application in this Issue are mandatorily required to use either the ASBA process or the optional mechanism instituted only for resident Investors in this Issue i.e. R-WAP, Investors should carefully read the provisions applicable to such Applications before making their Application through ASBA or using R-WAP. For details, see "Terms of the Issue - Procedure for Application through the ASBA Process" and "Terms of the Issue - Procedure for Application through the R-WAP" on page 109 of the Letter of Offer.

a. ASBA facility: Investors can submit either the Application Form in physical mode to the Designated Branches of the SCSBs or online/ electronic Application through the website of the SCSBs (if made available by such SCSB) authorizing the SCSB to block the Application Money in an ASBA Account maintained with the SCSB. Application through ASBA facility in electronic mode will only be available with such SCSBs who provide such facility. Investors should note that the ASBA process involves procedures that are different from the procedure under the R-WAP process. Investors applying through the ASBA facility should carefully read the provisions applicable to such Applications before making their Application through the ASBA process. For details, see "Terms of the Issue - Procedure for Application through the ASBA Process" on page 109 of the Letter of Offer.

Please note that subject to SCSBs complying with the requirements of SEBI Circular CIR/CFD/DIL/13/2012 dated September 25, 2012, within the periods stipulated therein, Applications may be submitted at the Designated Branches of SCSBs. Further, in terms of the SEBI Circular CIR/CFD/DIL/1/2013 dated January 2, 2013, it is clarified that for making Applications by SCSBs on their own account using ASBA facility, each such SCSB should have a separate account in its own name with any other SEBI registered SCSB(s). Such account shall be used solely for the purpose of making an Application in this Issue and clear demarcated funds should be available in such account for such an Application

b. Registrar's Web-based Application Platform (R-WAP): In accordance with SEBI circular SEBI/HO/CFD/DIL2/ CIR/P/2020/78 dated May 6, 2020 read with SEBI circular SEBI/HO/CFD/DIL1/CIR/P/2020/136 dated July 24, 2020 and SEBI circular SEBI/HO/CFD/DIL1/CIR/P/2021/13 dated January 19, 2021, a separate web based application platform, i.e., the R-WAP facility (accessible at https://rights.cameoindia.com/Rajapalayam), has been instituted for making an Application in this Issue by resident Investors. Further, R-WAP is only an additional option and not a replacement of the ASBA process. At the R-WAP resident Investors can access and submit the online Application Form in electronic mode. using the R-WAP and make online payment using their internet banking or UPI facility from their own bank account thereat. Prior to making an Application, such Investors should enable the internet banking or UPI facility of their respective bank accounts and such investors should ensure that the respective bank accounts have sufficient funds

PLEASE NOTE THAT ONLY RESIDENT INVESTORS CAN SUBMIT AN APPLICATION USING THE R-WAP R-WAP FACILITY WILL BE OPERATIONAL FROM THE ISSUE OPENING DATE. FOR RISKS ASSOCIATED WITH THE R-WAP PROCESS. SEE "RISK FACTOR - THE R-WAP PAYMENT MECHANISM FACILITY PROPOSED TO BE USED FOR THIS ISSUE MAY BE EXPOSED TO RISKS. INCLUDING RISKS ASSOCIATED WITH PAYMENT GATEWAYS." ON PAGE 32 OF For guidance on the Application process through R-WAP and resolution of difficulties faced by the Investors, the

Investors are advised to carefully read the frequently asked questions or call helpline number (+91 73388 08559 and

+91 44 - 40020710). For details, see "Procedure for Application through the R-WAP" on page 109 of the Letter of Offer. DISPATCH AND AVAILABILITY OF ISSUE MATERIALS: In accordance with the SEBI ICDR Regulations and the SEBI Rights Issue Circulars, the Abridged Letter of Offer, the Rights Entitlement Letter, Application Form and other issue material ("Issue Materials") will be sent/ dispatch, at least three days

before the Issue Opening Date, only to the Eligible Equity Shareholders who have provided an Indian address to our Company and who are located in jurisdictions where the offer and sale of the Rights Entitlement or Rights Equity Shares is permitted under laws of such jurisdiction and does not result in and may not be construed as, a public offering in such jurisdictions. In case the Eligible Equity Shareholders have provided their valid e-mail address, the Issue Materials will be sent only to their valid e-mail address and in case the Eligible Equity Shareholders have not provided their e-mail address, then the Issue Materials will be dispatched, on a reasonable effort basis, to the Indian addresses provided by them In accordance with the above, the dispatch of the Abridged Letter of Offer, the Rights Entitlement Letter and Application Form

for the Issue has been completed by the Registrar to the Issue, i.e., Cameo Corporate Services Limited in electronic mode through email on March 9, 2021 and physically through registered/speed post on March 10, 2021 to the Eligible Equity Shareholders of the Company, whose names appeared in the Register of Members/Beneficial Owners of the Company, on the Record date, i.e., Friday, March 5, 2021.

Further, the Letter of Offer will be provided by the Registrar on behalf of our Company to the Eligible Equity Shareholders who have provided their Indian addresses to our Company and who make a request in this regard. In case the Eligible Equity Shareholders have provided their valid e-mail address, the Letter of Offer will be sent only to their valid e-mail address and in case the Eligible Equity Shareholders have not provided their e-mail address, then the Letter of Offer will be dispatched, on a reasonable effort basis, to the Indian addresses provided by them.

Investors can access the Letter of Offer, the Abridged Letter of Offer and the Application Form (provided that the Eligible Equity Shareholder is eligible to subscribe for the Rights Equity Shares under applicable securities laws) on the websites of: our Company at www.rajapalayammills.co.in; the Registrar at https://rights.cameoindia.com/Rajapalayam; the Lead Manager, i.e., Vivro Financial Services Private Limited at www.vivro.net the Stock Exchange at www.bseindia.com; and the Registrar's web-based application platform at https://rights.cameoindia.com/Rajapalayam ("R-WAP")

Procedure for Application through ASBA Process

An investor, wishing to participate in this Issue through the ASBA facility, is required to have an ASBA enabled bank account with an SCSB, prior to making the Application. Investors desiring to make an Application in this Issue through ASBA process, may submit the Application Form to the Designated Branch of the SCSB or online/electronic Application through the website of the SCSBs (if made available by such SCSB) for authorising such SCSB to block Application Money payable on the Application in their respective ASBA Accounts.

Investors should ensure that they have correctly submitted the Application Form, or have otherwise provided an authorisation to the SCSB, via the electronic mode, for blocking funds in the ASBA Account equivalent to the Application Money mentioned in the Application Form, as the case may be, at the time of submission of the Application.

For the list of banks which have been notified by SEBI to act as SCSBs for the ASBA process, please refer to https://www.sebi.gov.in/sebiweb/other/OtherAction.do?doRecognisedFpi=yes&intmld=34. For details on Designated Branches of SCSBs collecting the Application Form, please refer the above-mentioned link.

Application on Plain Paper under ASBA process: An Eligible Equity Shareholder who is eligible to apply under the ASBA process may make an Application to subscribe to this Issue on plain paper, in case of non-receipt of Application Form through e-mail or physical delivery (where applicable) and the Eligible Equity Shareholder not being in a position to obtain it from any other source. An Eligible Equity Shareholder shall submit the plain paper Application to the Designated Branch of the SCSB for authorising such SCSB to block Application Money in the said bank account maintained with the same SCSB. Applications on plain paper will not be accepted from any address outside India. Please note that the Eligible Equity Shareholders who are making the Application on plain paper shall not be entitled to renounce their Rights Entitlements. PLEASE NOTE THE APPLICATION ON PLAIN PAPER CANNOT BE SUBMITTED THROUGH R-WAP.

The application on plain paper, duly signed by the Eligible Equity Shareholder, including joint holders, in the same order and as per specimen recorded with his bank, must reach the office of the Designated Branch of SCSB before the Issue Closing Date and should contain the following particulars:

 Name of our Company, being Rajapalayam Mills Limited;
 Name and address of the Eligible Equity Shareholder including joint holders (in the same order and as per specimen recorded with our Company or the Depository); 3) Registered Folio Number/DP and Client ID No.; 4) Number of Equity Shares held as on Record Date; 5) Allotment option – only dematerialised form; 6) Number of Rights Equity Shares entitled to; 7) Number of Rights Equity Shares applied for within the Rights Entitlements; 8) Number of additional Rights Equity Shares applied for, if any; 9) Total number of Rights Equity Shares applied for; 10) Total Application Money paid at the rate of ₹ 569 per Rights Equity Share; 11) Details of the ASBA Account such as the account number, name, address and branch of the relevant SCSB; 12) In case of non-resident Eligible Equity Shareholders making an application with an Indian address, details of the NRE/FCNR/NRO Account such as the ac address and branch of the SCSB with which the account is maintained: 13) Except for Applications on behalf of the Central or State Government, the residents of Sikkim and the officials appointed by the courts, PAN of the Eligible Equity Shareholder and for each Eligible Equity Shareholder in case of joint names, irrespective of the total value of the Rights Equity Shares applied for pursuant to this Issue; 14) Authorisation to the Designated Branch of the SCSB to block an amount equivalent to the Application Money in the ASBA Account; 15) Signature of the Eligible Equity Shareholder (in case of joint holders, to appear in the same sequence and order as they appear in the records of the SCSB); and 16) In addition, all such Eligible Equity Shareholders are deemed to have accepted the following:

"I/ We understand that neither the Rights Entitlements nor the Rights Equity Shares have been, or will be, registered under the United States Securities Act of 1933, as amended (the "Securities Act"), or any United States state securities laws, and may not be offered, sold, resold or otherwise transferred within the United States or to the territories or possessions thereof (the "United States"), except pursuant to an exemption from, or in a transaction not subject to, the registration requirements of the Securities Act. I/ we understand that the Issue is not, and under no circumstances is to be construed as, an offering of any Rights Equity Shares or Rights Entitlements for sale in the United States, or as a solicitation therein of an offer to buy any of the said Rights Equity Shares or Rights Entitlements in the United States. I/ we confirm that I am/ we are (a) not in the United States and eligible to subscribe for the Rights Equity Shares under applicable securities laws, (b) complying with laws of jurisdictions applicable to such person in connection with the Issue, and (c) understand that neither the Company, nor the Registrar, the Lead Manager or any other person acting on behalf of the Company will accept subscriptions from any person, or the agent of any person, who appears to be, or who the Company, the Registrar, the Lead Manager or any other person acting on behalf of the Company have reason to believe is in the United States or is outside of India and United States and ineligible to participate in this Issue under the securities laws of their jurisdiction.

ISSUE OF UP TO 12,29,360 FULLY PAID-UP EQUITY SHARES WITH A FACE VALUE OF ₹ 10 EACH ("RIGHTS EQUITY" I/ We will not offer, sell or otherwise transfer any of the Rights Equity Shares which may be acquired by us in any jurisdiction or under any circumstances in which such offer or sale is not authorized or to any person to whom it is unlawful to make such offer, sale or invitation. I/ We satisfy, and each account for which I/ we are acting satisfies, (a) all suitability standards for investors in investments of the type subscribed for herein imposed by the jurisdiction of my/our residence, and (b) is eligible to subscribe and is subscribing for the Rights Equity Shares and Rights Entitlements in compliance with applicable securities and other laws of our jurisdiction of residence. I/ We understand and agree that the Rights Entitlements and Rights Equity Shares may not be reoffered, resold, pledged

or otherwise transferred except in an offshore transaction in compliance with Regulation S, or otherwise pursuant to an exemption from, or in a transaction not subject to, the registration requirements of the US Securities Act. I/We (i) am/are, and the person, if any, for whose account I/we am/are acquiring such Rights Entitlement, and/or the Equity Shares, is/are outside the United States, and (ii) is/are acquiring the Rights Entitlement and/or the Equity Shares in an

offshore transaction meeting the requirements of Regulation S. I/ We acknowledge that the Company, the Lead Manager, its affiliates and others will rely upon the truth and accuracy of the

foregoing representations and agreements.'

In case an Investor makes an application on Application Form as well as on plain paper, his application is liable to be

Credit of Rights Entitlements in demat accounts of Eligible Equity Shareholders

In accordance with Regulation 77A of the SEBI ICDR Regulations read with the SEBI Rights Issue Circulars, the credit of Rights Entitlements and Allotment of Rights Equity Shares shall be made in dematerialised form only. Prior to the Issue Opening Date, our Company shall credit the Rights Entitlements to (i) the demat accounts of the Eligible Equity Shareholders holding the Equity Shares in dematerialised form; and (ii) a demat suspense escrow account opened by our Company, for the Eligible Equity Shareholders which would comprise Rights Entitlements relating to (a) Equity Shares held in a demat suspense account pursuant to Regulation 39 of the SEBI Listing Regulations; or (b) Equity Shares held in the account of IEPF authority; or (c) the demat accounts of the Eligible Equity Shareholder which are frozen or details of which are unavailable with our Company on the Record Date; or (d) Equity Shares held by Eligible Equity Shareholders in physical form as on Record Date where details of demat accounts are not provided by Eligible Equity Shareholders to our Company; or (e) credit of the Rights Entitlements returned/reversed/failed; or (f) the ownership of the Equity Shares currently under dispute, including any court

In accordance with the above, the Rights Entitlements has been credited in dematerialized form in respective demat accounts of the Eligible Equity Shareholders and the demat suspense escrow account opened by our Company on March 9, 2021 with the ISIN - INE296E20018.

Eligible Equity Shareholders, whose Rights Entitlements are credited in demat suspense escrow account opened by our Company, are requested to provide relevant details (such as copies of self-attested PAN and client master sheet of demat account etc., details/ records confirming the legal and beneficial ownership of their respective Equity Shares) to the Company or the Registrar not later than two Working Days prior to the Issue Closing Date, i.e., by Thursday, March 25, 2021 to enable the credit of their Rights Entitlements by way of transfer from the demat suspense escrow account to their demat account at least one day before the Issue Closing Date, to enable such Eligible Equity Shareholders to make an application in this Issue. and this communication shall serve as an intimation to such Eligible Equity Shareholders in this regard. Such Eligible Equity Shareholders are also requested to ensure that their demat account is active, details of which have been provided to the Company or the Registrar, to facilitate the aforementioned transfer.

NOTICE TO OVERSEAS SHAREHOLDERS: No action has been or will be taken to permit this Issue in any jurisdiction where action would be required for that purpose. Accordingly, the Rights Entitlements or Rights Equity Shares may not be offered or sold, directly or indirectly, and the Issue Materials may not be distributed in any jurisdiction, except in accordance with legal requirements applicable in such jurisdiction. Receipt of the Issue Materials will not constitute an offer in those jurisdictions in which it would be illegal to make such an offer and, under those circumstances, the Issue Materials must be treated as sent for information only and should not be copied, redistributed or acted upon for subscription to Rights Equity Shares or the purchase of Rights Entitlements. Accordingly, persons receiving a copy of the Issue Materials should not, in connection with the issue of the Rights Entitlements or Rights Equity Shares, distribute or send such document in, into the United States or any other jurisdiction where to do so would, or might contravene local securities laws or regulations or would subject the Company, Lead Manager or their respective affiliates to any filing or registration requirement (other than in India). If Issue Materials is received by any person in any such jurisdiction, or by their agent or nominee, they must not seek to subscribe to the Rights Entitlement or Rights Equity Shares referred to in Issue Materials, Envelopes containing an Application Form should not be dispatched from any jurisdiction where it would be illegal to make an offer, and all persons subscribing for the Rights Equity Shares in this Issue must provide an Indian address. For further details, see "Notice to Investors" on page 11

The Rights Entitlements and the Rights Equity Shares have not been and will not be registered under the United States Securities Act, 1933, as amended ("Securities Act"), or any U.S. state securities laws and may not be offered, sold, resold or otherwise transferred within the United States of America or the territories or possessions thereof ("United States" or "U.S.") or to, or for the account or benefit of, "U.S. persons" (as defined in Regulation S under the Securities Act ("Regulation S") except in a transaction exempt from the registration requirements of the Securities Act. The Rights Entitlements and Rights Equity Shares referred to in this Letter of Offer are being offered in India and in jurisdictions where such offer and sale of the Rights Equity Shares and/ Or Rights Entitlements are permitted under laws of such jurisdictions, but not in the United States The offering to which this Letter of Offer, and Abridged Letter of Offer relates is not, and under no circumstances is to be construed as, an offering of any securities or rights for sale in the United States or as a solicitation therein of an offer to buy

Accordingly, the Letter of Offer / Abridged Letter of Offer, Rights Entitlement Letter and Application Form should not be forwarded to or transmitted in or into the United States at any time.

Neither our Company nor any person acting on behalf of our Company will accept subscriptions or renunciation from any person, or the agent of any person, who appears to be, or who our Company or any person acting on behalf of our Company has reason to believe, is in the United States when the buy order is made. No payments for subscribing for the Rights Equity Shares shall be made from US bank accounts and all persons subscribing for the Rights Equity Shares and wishing to hold such Rights Equity Shares in registered form must provide an address for registration of the Rights Equity Shares in India.

We, the Registrar, the Lead Manager or any other person acting on behalf of us, reserve the right to treat as invalid any Application Form which: (i) does not include the certification set out in the Application Form to the effect that the subscriber does not have a registered address (and is not otherwise located) in the United States and is authorised to acquire the Rights Entitlements and the Rights Equity Shares in compliance with all applicable laws and regulations; (ii) appears to us or its agents to have been executed in, electronically transmitted from or dispatched from the United States; (iii) where a registered Indian address is not provided; or (iv) where we believe that Application Form is incomplete or acceptance of such Application Form may infringe applicable legal or regulatory requirements; and we shall not be bound to allot or issue any Rights Equity Shares in respect of any such Application Form.

Rights Entitlements may not be transferred or sold to any person in the United States

LAST DATE FOR APPLICATION: The last date for submission of the duly filled in the Application Form or a plain paper Application is Tuesday, March 30, 2021, i.e., Issue Closing Date. Our Board or any committee thereof may extend the said date for such period as it may determine from time to time, subject to the Issue Period not exceeding 30 days from the Issue Opening Date (inclusive of the Issue Opening Date). If the Application Form is not submitted with an SCSB, uploaded with the Stock Exchange and the Application Money is not blocked with the SCSB or if the Application Form is not accepted at the R-WAP, on or before the Issue Closing Date or such date as may be extended by our Board or any committee thereof the invitation to offer contained in the Letter of Offer shall be deemed to have been declined and our Board or any committee thereof shall be at liberty to dispose of the Rights Equity Shares hereby offered, as provided under the heading "Terms of the Issue - Basis of Allotment" on page 123 of the Letter of Offer Please note that on the Issue Closing Date, (i) Applications through ASBA process will be uploaded until 5.00 p.m. (Indian Standard Time) or such extended time as permitted by the Stock Exchange, and (ii) the R-WAP facility will be available until 5.00 p.m. (Indian Standard Time) or such extended time as permitted by the Stock Exchange

Allotment of the Rights Equity Shares in Dematerialized Form

PLEASE NOTE THAT THE RIGHTS EQUITY SHARES APPLIED FOR IN THIS ISSUE CAN BE ALLOTTED ONLY IN DEMATERIALIZED FORM AND TO THE SAME DEPOSITORY ACCOUNT IN WHICH OUR EQUITY SHARES ARE HELD BY SUCH INVESTOR ON THE RECORD DATE OR THE ISSUE CLOSING DATE. AS THE CASE MAY BE, FOR DETAILS, SEE ALLOTMENT ADVICE OR REFUND/ UNBLOCKING OF ASBA ACCOUNTS" ON PAGE 124 OF THE LETTR OF OFFER. INVESTORS MAY PLEASE NOTE THAT THE EQUITY SHARES CAN BE TRADED ON THE STOCK EXCHANGES ONLY IN

LISTING: The existing Equity Shares of our Company are listed on BSE Limited ("BSE"/"Stock Exchange"). Our Company

has received an "in-principle" approval from BSE for listing of the Rights Equity Shares to be allotted in this Issue pursuant to letter dated February 24, 2021. Our Company has also received trading approval from the Stock Exchange for the Rights Entitlements as required under the SEBI circular bearing reference number SEBI/HO/CFD/DIL2/CIR/P/2020/13 dated January 22, 2020. BSE shall be the Designated Stock Exchange for the purpose of this Issue. DISCLAIMER CLAUSE OF SEBI: It is to be distinctly understood that the submission of the Letter of Offer to SEBI should not

refer to the Letter of Offer for the full text the "Other Regulatory and Statutory Disclosures - Disclaimer Clause of SEBI" on DISCLAIMER CLAUSE OF BSE: It is to be distinctly understood that the permission given by BSE Limited should not, in anyway, be deemed or construed that the Letter of Offer has been cleared or approved by BSE Limited; nor does it certify

in any way deemed or construed that the Letter of Offer has been cleared or approved by SEBI. The investors are advised to

the correctness or completeness of any of the contents of the Letter of Offer. The investors are advised to refer to the Letter of Offer for the full text of the "Other Regulatory and Statutory Disclosures - Disclaimer Clause of BSE" on page 94 of the

OTHER IMPORTANT LINKS AND HELPLINE

The Investors can visit following links for the below-mentioned purposes: a) Frequently asked questions and online / electronic dedicated investor helpdesk for guidance on the Application process and

resolution of difficulties faced by the Investors: https://rights.cameoindia.com/Rajapalayam; b) Updation of Indian address / e-mail address / mobile number in the records maintained by our Company: https://rights.cameoindia.com/Rajapalayam;

c) Updation of demat account details by Eligible Equity Shareholders holding shares in physical form:

https://rights.cameoindia.com/Rajapalayam;

d) Submission of self-attested PAN, client master sheet and demat account details by non-resident Eligible Equity Shareholders: priya@cameoindia.com

BANKER TO THE ISSUE AND REFUND BANK: HDFC Bank Limited

FOR RISK FACTORS AND OTHER DETAILS, KINDLY REFER TO THE LETTER OF OFFER/ ABRIDGED LETTER OF OFFER.

Unless otherwise specified, all capitalised terms used herein shall have the same meaning ascribed to such terms in the

LEAD MANAGER TO THE ISSUE Vivro Financial Services Private Limited

VIVRO

Date: March 10, 2021

Place: Rajapalayam

Vivro House, 11, Shashi Colony, Opposite Suvidha Shopping Center, Paldi, Ahmedabad - 380 007. Gujarat, India. | Telephone: +91-79-4040 4242 Email: rml.rights@vivro.net | Website: www.vivro.net

Investor Grievance Email: investors@vivro.net Contact Person: Yogesh Malpani/Mili Khamar SEBI Registration Number: INM000010122 CIN: U67120GJ1996PTC029182



slip (in case of ASBA process), and copy of the e-acknowledgement (in case of R-WAP process). For details on the ASBA process and R-WAP process, see "Terms of the Issue" on page 98 of the Letter of Offer.

REGISTRAR TO THE ISSUE Cameo Corporate Services Limited

Subramanian Building, No. 1, Club House Road, Chennai - 600 002, Tamil Nadu, India Telephone: + 91-44-28460390; Email: priya@cameoindia.com | Website: www.cameoindia.com

Investor Grievance Email: investor@cameoindia.com Contact Person: Ms. K. Sreepriva SEBI Registration Number: INR000003753 CIN: U67120TN1998PLC041613



COMPANY SECRETARY AND COMPLIANCE OFFICER Rajapalayam Mills Limited

Arul Pranavam A. Company Secretary and Compliance Officer Rajapalayam Mills Premises, Post Box No. 1, P.A.C. Ramaswamy Road,

Rajapalayam - 626 117, Tamil Nadu, India. Telephone: +91-4563-235666 E-mail: investorgrievance@ramcotex.com

Website: www.rajapalavammills.co.in Investors may contact the Registrar or our Company Secretary and Compliance Officer for any pre-Issue or post-Issue related matter. All grievances relating to the ASBA process or R-WAP process may be addressed to the Registrar, with a copy to the SCSBs (in case of ASBA process), giving full details such as name, address of the Applicant, contact number (s), E-mail address of the sole/ first holder, folio number or demat account number, number of Rights Equity Shares applied for, amount blocked (in case of ASBA process) or amount debited (in case of R-WAP process), ASBA Account number and the Designated Branch of the SCSBs where the Application, as the case may be, was submitted by the Investors along with a photocopy of the acknowledgement

For Rajapalayam Mills Limited

Arul Pranavam A

Company Secretary and Compliance Officer

Disclaimer: Our Company is proposing, subject to receipt of requisite approvals, market conditions and other considerations, to issue Equity Shares on a rights basis and has filed a Letter of Offer with the Securities and Exchange Board of India and Stock Exchange. The Letter of Offer is available on the website of SEBI at www.sebi.gov.in, website of Stock Exchange where the Equity Shares are listed i.e. BSE at www.bseindia.com and the website of the Lead Manager at www.vivro.net. Investors should note that investment in equity shares involves a high degree of risk and are requested to refer to the Letter of Offer including the section "Risk Factors" beginning on page 18 of the Letter of Offer. This announcement has been prepared for publication in India and may not be released in the United States. This announcement does not constitute an offer of Rights Equity Shares for sale in any jurisdiction, including the United States, and any Rights Equity Shares described in this announcement may not be offered or sold in the United States absent registration under the US Securities Act of 1933, as amended, or an exemption from registration. There will be no public offering of Rights Equity Shares in the United States.

financialexp.epap.in

Petitioners:- 1.Chikkathimmakka w/c Lete Arasappa, aged about 62 years. 2. Rangashamaiah s/o Lete Rangaiah, aged about 70 years. 3. Rangamuthamma w/o Lete Byrappa

aged about 68 years. 4. Muthamma w/o Nagaraju, aged about 46 years. 5. Ranganatha s/o Lete Arasappa, aged about 44 years. All are R/o Channavaderahalli Village,

Holavanahalli Hobli, Koratagere taluk RESPONDENT:- The Tahasildar, The

Registar of Birth & Death Koratagere, Koratagere Taluk.

PUBLIC NOTIFICATION
Whereas the petitioners has filed the above petition to obtain the death above petition to obtain the death certificate of the 1st Petitoners Grandfather by name Muthaiah s/o Lete Kyathaiah, died on 02-03-1945 Grand mother by name Thayimudd amma w/o Muthaiah died 12-04-1950, father-in-law by name Rangaiah s/o Late Muthaiah died on 08-02-1960, Mother-in-law by name Kyathamma w/o Rangaiah died on 03-06-2003 and Husband by name Arasappa s/o Late Rangaiah died on 05-08-2007 at Koratagere Taluk, Holavanahalli hobli, Channavadearahalli village, at the Channavadearahalli village, at the said address. It is thereby notify that whoever has interest or objection to obtain the death certificate of the petitioner may appear in person or through your abvocate on:-15-04-2021 in the above case. falling which the matter will be herd written mined your absence.

By order of the court
Sd/-, shirastedar
chivil judge (jr. Dn) &
J.M.F.C. court koratage.



IN THE COURT OF THE CIVIL JUDGE AND J.M.F.C. AT KORATAGERE C.MIS.No. 69 /2021

C.MIS.NO. 69 / 2021

Petitioners:- 1. Yallamma w/o Late Siddappa, aged about 40 years. 2. Naveenkumar s/o Late Siddappa, aged about 22 years. 3. Nataraju s/o Late Siddappa, aged about 20 years. R/o Basavanahalli Village, Holavanahalli Hobli, Koratage

re taluk, Tumakuru dist.

RESPONDENT:- Tahasildar and

By order of the court Sd/-, shirastedar chivil judge (jr. Dn) & J.M.F.C. court koratage.

K.C.Nagaraju, Advocate for petitioner,

CreditAccess™

ರಿಜಿಸ್ಕರ್ಡ್ ಆಫೀಸ್: ನಂ. 49, 46ನೇ ಅಡ್ಡರಸ್ತೆ, 8ನೇ ಬ್ಲಾಕ್, ಜಯನಗರ, ಈಮೇಲ್: csinvestors@creditaccessgrameen.com ವೆಬ್ಸೈಟ್: <u>www.creditaccessgrameen.com</u>

ಅಂಚೆ ಬ್ಯಾಲೆಟ್ ನೋಟೀಸ್

ಅದಾಗಿ, ಕಂಪೆನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ("ನಿಯಮಗಳು") ರ ಸಂಖ್ಯೆ 22/2020, ಸಪ್ಟೆಂಬರ್ 28, 2020 ರ ಸಂಖ್ಯೆ 33/2020 ಮತ್ತು ಡಿಸೆಂಬರ್ 31,

- 1. ಸುಶ್ರೀ ಲಿಲಿಯನ್ ಜೆಸ್ಸೀ ಪೌಲ್ (DIN: 02864506) ಅವರನ್ನು ಸ್ವತಂತ್ರ
- 2. ಶ್ರೀ ಜಾರ್ಜ್ ಜೋಸೆಫ್ (DIN: 00253754) ಅವರನ್ನು ಸ್ವತಂತ್ರ ನಿರ್ದೇಶಕರಾಗಿ

5 ನೇ ಮಾರ್ಚ್, 2021, ಶುಕ್ರವಾರದಂದು (ಕಟ್ ಆಫ್ ದಿನಾಂಕದಂದು) ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (NSDL) ಮತ್ತು ಸೆಂಟ್ರಲ್ ಡೆಪಾಸಿಟರಿ ಸರ್ವೀಸಸ್ (ಇಂಡಿಯಾ) ಲಿಮಿಟೆಡ್ (CDSL) (ಡೆಪಾಸಿಟರೀಸ್) ನಿಂದ ಪಡೆದಿರುವ ನೊಂದಾಯಿತ ಸದಸ್ಯರ ಪಟ್ಟಿ/ಫಲಾನುಭವಿ ಮಾಲಿಕರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವ ಕಂಪೆನಿಯ ಸದಸ್ಯರಿಗೆ ಇ-ಮೇಲ್ ಮೂಲಕ ಅಂಚೆ ಬ್ಯಾಲೆಟ್ ನೋಟೀಸ್ ಕಳುಹಿಸಲಾಗಿದೆ. ಕಟ್ ಆಫ್ ದಿನಾಂಕದಂದು ಸದಸ್ಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿರುವ ಈಕ್ವಿಟಿ ಷೇರುಗಳ ಪೈಡ್ ಅಪ್ ಮೌಲ್ಯ ಆಧಾರದಂತೆ ಮತದಾನ ಹಕ್ಕುಗಳನ್ನು ಗುರುತಿಸಲಾಗುವುದು. ಕಟ್ ಆಫ್ ದಿನಾಂಕದ ವೇಳೆಯಲ್ಲಿ ಯಾರೇ ವ್ಯಕ್ತಿ ಕಂಪೆನಿಯ ಸದಸ್ಯರಾಗಿಲ್ಲವಾಗಿದ್ದಲ್ಲಿ, ಅವರಿಗೆ ಈ ನೋಟೀಸನ್ನು ಕೇವಲ ಮಾಹಿತಿಗಾಗಿ ಮಾತ್ರವೇ ಕಳುಹಿಸಲಾಗಿದೆ.

ಕಂಪೆನಿಯು ತನ್ನ ರಿಜಿಸ್ಟ್ರಾರ್ ಮತ್ತು ಶೇರ್ ಟ್ರಾನ್ಸ್ ಫರ್ ಏಜೆಂಟ್ ಕೆಫಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಕೆಫಿನ್) ಸಹಾಯದಿಂದ ಸದಸ್ಯರಿಗೆ ಇ–ಮೇಲ್ ಮೂಲಕ ನೋಟೀಸ್ ಕಳಿಸುವುದನ್ನು 10 ನೇ ಮಾರ್ಚ್, 2021, ಬುಧವಾರದಂದು ಪೂರ್ತಿಗೊಳಿಸಿದೆ. ಡೆಪಾಸಿಟರೀಸ್ ಅಥವಾ ಕಂಪೆನಿ ಜೊತೆಗೆ ನೋಂದಾಯಿಸಲ್ಪಟ್ಟಿರುವ ಎಲ್ಲಾ ಸದಸ್ಯರು/ಷೇರುದಾರರಿಗೆ ಕಳಿಸಿರುವ ಇ–ಮೇಲ್ ಜೊತೆಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ವಿವರಗಳನ್ನು ಕೂಡಾ

ಕೋವಿಡ್-19 ಹರಡಿರುವ ಭೀತಿಯ ಹಿನ್ನೆಲೆಯಲ್ಲಿ ಮತ್ತು ಎಮ್ಸಿಎ ಸುತ್ತೋಲೆಗಳ ಪ್ರಕಾರ ಅಂಚೆ ಬ್ಯಾಲೆಟ್ ನೋಟೀಸನ್ನು ಕೇವಲ ಇಲೆಕ್ಟ್ರಾನಿಕ್ ರೂಪದಲ್ಲಿ ಮಾತ್ರವೇ ಕಳಿಸಲಾಗಿದೆ. ಅಂಚಿ ಬ್ಯಾಲೆಟ್ ಗಾಗಿ ಅಂಚೆ ಬ್ಯಾಲೆಟ್ ನೋಟೀಸ್ ಮತ್ತು ಜೊತೆಯಲ್ಲಿ ಬ್ಯಾಲೆಟ್ ಫಾರ್ಮ್ ಗಳು ಹಾಗೂ ಪ್ರೀ-ಪೈಡ್ ಬಿಸಿನೆಸ್ ರಿಪ್ಲೈ ಕವರನ್ನು ಕಳಿಸಲು ಸಾಧ್ಯವಾಗದಿದ್ದುದಕ್ಕಾಗಿ ಕಂಪೆನಿಯು

https://evoting.kfintech.com/ ಇದು 11 ನೇ ಮಾರ್ಚ್, 2021 ಗುರುವಾರದಂದು ಬೆಳಿಗ್ಗೆ $(9.00 \ {\rm f_{z}})$ (IST) ತೆರೆದಿರುತ್ತದೆ ಹಾಗೂ $11 \ {\rm 3}$ ಣ ಎಪ್ರಿಲ್, 2021 ಭಾನುವಾರದಂದು ಸಂಜೆ $(5.00 \, \mathrm{f_{\hspace{-.05em}f}}) \, \mathrm{(IST)}$ ಕೊನೆಗೊಳ್ಳುತ್ತದೆ. $11 \, \,$ ನೇ ಎಪ್ರಿಲ್ 2021, ಭಾನುವಾರದಂದು ಸಂಜೆ 5.00 ಗಂಟೆ ಬಳಿಕ ರಿಮೋಟ್ ಮತದಾನಕ್ಕೆ ಅವಕಾಶನೀಡಲಾಗುವುದಿಲ್ಲ. ಅನ್ನಯವಾಗುವ ನಿಯಮಗಳ ಜೊತೆಯಲ್ಲಿ ಓದುತ್ತಾ, ಕಾಯಿದೆಯ ಸೆಕ್ಸನ್ 110 ಕ್ಕೆ ಅನುಗುಣವಾಗಿ, ಲಿಸ್ಬಿಂಗ್ ನಿಯಮಾವಳಿಗಳ ನಿಯಮಾವಳಿ 44 ಮತ್ತು ಎಮ್ಸ್ಎ ಸುತ್ತೋಲೆಗಳ ಪ್ರಕಾರ ಕಂಪೆನಿಯು ತನ್ನ ಸದಸ್ಯರಿಗೆ ಮತ ಚಲಾಯಿಸುವುದಕ್ಕಾಗಿ ಕೇವಲ ರಿಮೋಟ್ ಇ-ವೋಟಿಂಗ್ ಸೌಲಭ್ಯವನ್ನು ಮಾತ್ರವೇ ಒದಗಿಸಿದೆ. ರಿಮೋಟ್ ವೋಟಿಂಗ್ ಗಾಗಿ ನಿರ್ದೇಶನಗಳನ್ನು ಅಂಚೆ ಬ್ಯಾಲೆಟ್

ಅಂಚೆ ಬ್ಯಾಲೆಟ್ ನೋಟೀಸ್ ಕಂಪೆನಿ ವೆಬ್ಸೈಟ್ <u>www.creditaccessgrameen.com</u> ಮತ್ತು ಕೆಫಿನ್ ವೆಬ್ಸೈಟ್ <u>https://www.kfintech.com</u> ನಲ್ಲಿ ಲಭ್ಯವಿದೆ. ಫಿಸಿಕಲ್ ರೂಪದಲ್ಲಿ ಷೇರು ಹೊಂದಿರುವ ಸದಸ್ಯರು ಹಾಗೂ ಕಂಪೆನಿ ಅಥವಾ ಡೆಪಾಸಿಟರೀಸ್ ಜೊತೆಗೆ ತಮ್ಮ ಇ–ಮೇಲ್ ರಿಜಿಸ್ಟರ್ ಮಾಡಿಲ್ಲದವರು ಅಂಚೆ ಬ್ಯಾಲೆಟ್ ನೋಟೀಸ್ ನಲ್ಲಿ ತಿಳಿಸಿರುವ ನಿರ್ದೇಶನ ಪ್ರಕಾರ ತಮ್ಮ ಇ–ಮೇಲ್ ವಿಳಾಸವನ್ನು ರಿಜಿಸ್ಟರ್ ಮಾಡಬಹುದಾಗಿದೆ.

ತಮ್ಮ ಇ–ಮೇಲ್ ಐಡಿ ರಿಜಿಸ್ಟರ್ ಮಾಡಿಲ್ಲದ ಮತ್ತು ಅಂಚೆ ಬ್ಯಾಲೆಟ್ ನೋಟಿಸ್ ಪಡೆದಿಲ್ಲದ ಸದಸ್ಯರು ತಾತ್ಕಾಲಿಕವಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುತ್ತಾ ಕೆಫಿನ್ ಜೊತೆಗೆ ತಮ್ಮ ಇ–

ರಿಜಿಸ್ಟ್ರೇಶನ್"ಎಂದು ಬರೆಯುತ್ತಾ csinvestors@creditaccessgrameen.com ಎಂಬ ಇ-ಮೇಲ್ ಗೆ ಮೇಲ್ ಕಳಿಸಬಹುದಾಗಿದೆ. ತಾವು ತಿಳಿಸಬೇಕಾಗಿರುವ ಇ-ಮೇಲ್ ಜೊತೆಗೆ ಈ ಕೆಳಗಿನ ವಿವರಗಳನ್ನು ಕಳುಹಿಸಬೇಕು (1) ನೋಂದಾಯಿತ ಸದಸ್ಯ (ರ) ಹೆಸರು (2) ಫೋಲಿಯೋ ನಂಬರ್ (ಗಳು) (3) ಹೊಂದಿರುವ ಈಕ್ಷಿಟಿ ಷೇರುಗಳ ಸಂಖ್ಯೆ. ಡೆಪಾಸಿಟರಿ ಭಾಗಿಗಳು/ಕಂಪೆನಿಯ RTA/ಕೆಫಿನ್ ಸದಸ್ಯರಿಗೆ ನೋಟೀಸುಗಳನ್ನು/ ಡಾಕ್ಯೂಮೆಂಟ್ಗಳನ್ನು/ ವಾರ್ಷಿಕ ವರದಿಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಕಳಿಸುವುದಕ್ಕಾಗಿ ಅನುಕೂಲ ಮಾಡಿ ಕೊಡಲು

ಮಂಡಳಿಯ ಅಧ್ಯಕ್ಷ/ಕಂಪೆನಿ ಕಾರ್ಯದರ್ಶಿಗೆ ಸಲ್ಲಿಸುತ್ತಾರೆ. ರಿಮೋಟ್ ಇ-ವೋಟಿಂಗ್ ಫಲಿತಾಂಶವನ್ನು 13 ನೇ ಎಪ್ರಿಲ್ 2021 ಮಂಗಳವಾರದಂದು ಅಥವಾ ಅದಕ್ಕೆ ಮುಂಚೆ ಕಂಪೆನಿ ವೆಬ್ಸ್ಟ್ www.creditaccessgrameen.com ನಲ್ಲಿ ಘೋಷಿಸುತ್ತಾರೆ ಹಾಗೂ ಕಂಪೆನಿಯು ಲಿಸ್ಟಿಂಗ್ ಹೊಂದಿರುವ ಷೇರು ಪೇಟೆಗೂ ಮಾಹಿತಿಗಳನ್ನು ತಿಳಿಸುತ್ತಾರೆ. ಇದಲ್ಲದೆ ಕೆಫಿನ್ ವೈಬ್ ಸೈಟ್ <u>https://www.kfintech.com</u> ನಲ್ಲೂ ಇದನ್ನು ನೋಡಬಹುದಾಗಿದೆ. ಅಂಚೆ ಬ್ಯಾಲೆಟ್/ರಿಮೋಟ್ ಇ-ವೋಟಿಂಗ್ ಬಗ್ಗೆ ಯಾವುದೇ ಪ್ರಶ್ನೆ/ಸಂದೇಹಗಳು ಅಥವಾ ದೂರುಗಳಿದ್ದಲ್ಲಿ, ದಯವಿಟ್ಟು ಇವರನ್ನು ಸಂಪರ್ಕಿಸಿ: ತ್ರೀ ತ್ರೀಧರ್ ಬಾಲಮುರಳಿ, ಡೆಪ್ಯುಟಿ

ಎಂ.ಜೆ. ಮಹದೇವ ಪ್ರಕಾಶ್ ಸ್ಥಳ: ಬೆಂಗಳೂರು ಹೆಡ್ – ಕಾಂಪ್ಲಿಯನ್ಸ್, ದಿನಾಂಕ: ಮಾರ್ಚ್ 10, 2021 ಕಾನೂನು ಮತ್ತು ಕಂಪನಿ ಕಾರ್ಯದರ್ಶಿ

ಪ್ರಕರಣದ ಮಾಸ್ಟರ್ ಮೈಂಡ್ ಮಹಿಳಾ ಆರೋಪಿ ರುಬಿಕಾ । ಬಂಧಿತರ ಬಳಿ 60 ಖಾತೆಗಳು

ಇಮೇಲ್ ಹ್ಯಾಕ್: ನಾಗಾಲ್ಯಾಂಡ್ ಮೂಲದ ಮೂವರ ಬಂಧನ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರಿ ಬಿದರಿ ಅವರ ಇ-ಮೇಲ್ ಖಾತೆಯನ್ನು ಹ್ಯಾಕ್ ಮಾಡಿ, ಬಿದರಿ ಸ್ನೇಹಿತರಿಗೆ ಇ-ಮೇಲ್ ಮಾಡಿ 25 ಸಾವಿರ ಹಣ ವ, ರ್ಬು ವ, ಟ್ರ

ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರಿ ಬಿದರಿ ಇ ಮೇಲ್ ಹ್ಯಾಕ್

ರಣಕ್ಕೆ ಸಂಬಂಧ ಆಗ್ನೇಯ ವಿಭಾ ಗದ ಸಿಇಎನ್ ಪೊಲೀಸರು ನಾಗಾಲ್ಯಾಂಡ್

ಮಾಡಿಸಿಕೊಂಡು

ವಂಚಿಸಿದ ಪ್ರಕ

ಮೂವರನ್ನು ಬಂಧಿಸಿದ್ದಾರೆ. ಇ-ಮೇಲ್ ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿದ್ದ ನಾಗಾಲ್ಯಾಂಡ್ ಇಸ್ಟರ್ ಕೊನ್ಯಾಕ್ ಅಲಿಯಾಸ್ ರುಬಿಕಾ (28), ಸೆರೋಪಾ (27) ಹಾಗೂ ಥಿಯಾ (31)

ಬಂಧಿತ ಆರೋಪಿಗಳು ಎಂದು ಡಿಸಿಪಿ

ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ. ಈ ಆರೋಪಿಗಳು ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಅವರ ಇ-ಮೇಲ್ ಖಾತೆ ಯನ್ನು ಹ್ಯಾಕ್ ಮಾಡಿ, ಬಿದರಿ ಸ್ನೇಹಿತರಿಗೆ ಹಣಕ್ಕಾಗಿ ಆನ್ ಲೈನ್ ಮೆಸೇಜ್ ಮಾಡಿ ದ್ದರು. ಮೆಸೇಜ್ ನೋಡಿದ ಬಿದರಿ ಸ್ನೇಹಿತ

ನಾಡಿನ ಕೃಷಿಕ್ಷೇತ್ರ ಮತ್ತು ಗ್ರಾಹಕರ

ಗಮನದಲ್ಲಿಟ್ಟುಕೊಂಡು 500 ಕೋಟಿ

ಅನುದಾನವನ್ನು ಸಾವಯವ ಕೃಷಿ ಕ್ಷೇತ್ರಕ್ಕೆ

ರಾಜ್ಯಗಳಿಗೆ ಒಂದು ಮಾದರಿಯಾದಂತಿದೆ.

ಕೊಡಮಾಡಿರುವುದು ದೇಶದ ಎಲ್ಲ

ಮುಖ್ಯಮಂತ್ರಿಗಳನ್ನು ನಾಡಿನ ಸಮಸ್ತ

ಕೃಷಿಕರು ಮತ್ತು ಗ್ರಾಹಕರ ಪರವಾಗಿ

ರುಪಾಯಿಗಳ ದೊಡ್ಡ ಮಟ್ಟದ

ಆರೋಗ್ಯ ಎರಡನ್ನೂ

ಈ ನಿಟ್ಟಿನಲ್ಲಿ ಮಾನ್ಯ

{ <mark>ಆನಂದ ಆ. ಶ್ರೀ</mark> } ಅಧ್ಯಕ್ಷರು, ಸಾವಯವ ಕೃಷಿ ಮಿಷನ್



ಬಂಧಿತ ಆರೋಪಿಗಳೊಂದಿಗೆ ಪೊಲೀಸರು.

ರೊಬ್ಬರು ಬಿದರಿ ಅವರೇ ಹಣ ಕೇಳಿದ್ದಾರೆ ಎಂದು ಭಾವಿಸಿ 25 ಸಾವಿರ ರುಪಾಯಿ ಹಣವನ್ನು ಆರೋಪಿಗಳ ಖಾತೆಗೆ ಜಮಾ ಮಾಡಿದ್ದರು. ಬಳಿಕ ಇಮೇಲ್ ಹ್ಯಾಕ್ ಆಗಿ ರುವ ಬಗ್ಗೆ ತಿಳಿದ ಶಂಕರ್ ಬಿದರಿ ಅವರು ಈ ಬಗ್ಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಇನ್ಫ್ಪಕ್ಕರ್ ಎಲ್.ವೈ. ರಾಜೇಶ್ ನೇತೃತ್ವದ ತಂಡವು ಕಾರ್ಯಾ ಚರಣೆ ಕೈಗೊಂಡು ಹೊರಮಾವು ಪ್ರದೇಶ ದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ವಾಸಿ ಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 4 ಮೊಬೈಲ್, 13 ಪ್ಯಾನ್ ಕಾರ್ಡ್, 6 ಆಧಾರ್ ಕಾರ್ಡ್, 20 ಕ್ಕೂ ಹೆಚ್ಚು ಬ್ಯಾಂಕ್ ಗಳಲ್ಲಿನ 2 ಲಕ್ಷ ರುಪಾಯಿ ಯನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಪ್ರಮುಖ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಆಗ್ನೇಯ ವಿಭಾಗದ ಸಿಇಎನ್ ಠಾಣೆಯ ಇನ್ನ್ ಪೆಕ್ಟರ್ ಎಲ್.ವೈ.ರಾಜೇಶ್ ತಿಳಿಸಿದ್ದಾರೆ.

ಆರೋಪಿ ರುಬಿಕಾ ಮಾಸ್ಟರ್ ಮೈಂಡ್: ಪ್ರಕರಣದಲ್ಲಿರುವ ಮಹಿಳಾ ಆರೋಪಿ ರುಬಿಕಾ ಮಾಸ್ಟರ್ ಮೈಂಡ್ ಎಂದು ತಿಳಿದು ಬಂದಿದೆ. ನಾಲು ವರ್ಷಗಳ ಹಿಂದೆ ನಗರಕ್ಕೆ ಬಂದು ಬ್ಯೂಟಿ ಪಾರ್ಲರ್ವೊಂದರಲ್ಲಿ

60 ಬ್ಯಾಂಕ್ ಅಕೌಂಟ್

ಆರೋಪಿಗಳು ಸುಮಾರು 60 ಬ್ಯಾಂಕ್ ಅಕೌಂಟ್ ಹೊಂದಿದ್ದರು. ಕಳೆದ ನವೆಂಬ ರ್ನಿಂದ ಇತ್ತೀಚೆಗೆ ಅವರ ಹೆಸರಿನಲ್ಲಿ 60 ಬ್ಯಾಂಕ್ ಖಾತೆ ತೆರೆದು, ಎಟಿಎಂ ಕಾರ್ಡ್, ಪಾಸ್ಬುಕ್ ಗಳನ್ನು ಸೈಬರ್ ಹ್ಯಾಕರ್ ಗಳಿಗೆ ನೀಡುತ್ತಿರುವುದು ಪತ್ತೆಯಾಗಿದೆ. ನಾಗಾಲ್ಕಾಂಡ್ ನಿರು ದ್ಯೋಗಿ ಯುವಕರಿಗೆ ಹಣದ ಆಮಿಷ ವೊಡ್ಡಿ ಆಧಾರ್ ಕಾರ್ಡ್, ಮನೆ ಬಾಡಿಗೆ ಪತ್ರ ಪಡೆದು ಅವರಿಂದ ಬ್ಯಾಂಕ್ ಖಾತೆ ಮಾಡಿಸಿರುವುದು ತನಿಖೆಯಲ್ಲಿ

ಸೇಲ್ ಗರ್ಲ್ ಆಗಿದ್ದಳು. ಫೇಸ್ಬುಕ್ ನಲ್ಲಿ ಪೀಟರ್ ಹಾಗೂ ಜೇಮ್ ಎನ್ನುವವರ ಪರಿಚಯ ಮಾಡಿಕೊಂಡಿದ್ದ ರುಬಿಕಾ, ಜೇಮ್ಸ್ ಹಾಗೂ ಪೀಟರ್ ಮಾರ್ಗದರ್ಶ ನದಂತೆ ಅಕೌಂಟ್ ಹ್ಯಾಕ್ ಮಾಡಿ ಸಾರ್ವಜನಿಕರ ಹಣ ಎಗರಿಸುತ್ತಿ ದ್ದಳು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಯನ್ನು

ಬೈಕ್ಗೆ ಆಟೋ ಡಿಕ್ಕಿ: ಮಹಿಳೆಯರಿಬ್ಬರ ಸಾವು

11.03.2021 ಗುರುವಾರ vishwavani.news



ಬೆಂಗಳೂರು: ಆಕ್ಕಲ್ ತುಂಡಾಗಿ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದು ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳಾ ಪೌರ ಕಾರ್ಮಿ ಕರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ದಾರುಣ ಘಟನೆ ವಿದ್ಯಾರಣ್ಯಪುರದ ತಿಂಡ್ಲು ಮುಖ್ಯ ರಸ್ತೆಯಲ್ಲಿ ಮೆಂಗಳವಾರ ಬೆಳಿಗ್ಗೆ ನಡೆದಿದೆ. ತಿಂಡ್ಲುವಿನ ಗೌರಮ್ಮ (44) ಹಾಗೂ ಮರಿಯಮ್ನ (37)ಮೃತಪಟ್ತ ಪೌರಕಾರ್ಮಿಕರಾಗಿದ್ದಾರೆ. ಗಾಯಗೊಂಡ ಬೈಕ್ ಸವಾರ ಶಿವಲಿಂಗ(27) ಹಾಗೂ ಆಟೋ ಚಾಲಕ ರಾಚಯ್ಯ (55) ಆಸ್ಪತ್ರೆಯಲ್ಲಿ ಚಿಕಿತ್ತೆ ಪಡೆಯುತ್ತಿದ್ದು, ಅವರಿಬ್ಬರ್ಸ್ಡಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದಾರೆ

ವಿದ್ಯಾರಣ್ಯ ಪುರದಲ್ಲಿ ಬೆಳಿಗ್ಗೆ 7ಕ್ಕೆ ಕೆಲಸಕ್ಕೆ ಪುತ್ರ ಶಿವಲಿಂಗನ ಬೈಕ್ ನಲ್ಲಿ ಅಕ್ಕತಂಗಿಯರಾದ ಗೌರಮ್ನ ಹಾಗೂ ಮರಿಯಮ್ನ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ತಿಂಡ್ಲು ಮುಖ್ಯರಸ್ತೆಯಲ್ಲಿ ಆಕಲ್ ತುಂಡಾಗಿ ಎದುರಿನಿಂದ ಬಂದ ಆಟೋ ಡಿಕ್ಕೆ ಹೊಡೆದು ಈ ದುರ್ಘಟನೆ ಸಂಭವಿಸಿದೆ ಮೃತಪಟ್ಟ ಪೌರಕಾರ್ಮಿಕರ ಅಂತ್ಯಕ್ರಿಯೆಗೆ ತಲಾ ಇಪ್ಪತ್ತು ಸಾವಿರ ಹಾಗೂ ಹತ್ತು ಲಕ್ಷ ಪರಿಹಾರ ನೀಡಲು ಪಾಲಿಕೆ ಮುಂದಾಗಿದೆ. ಜತೆಗೆ ಮನೆಯ ಒಬ್ಬರಿಗೆ ಕೆಲಸ ನೀಡುವ ನಿಯಮವಿದೆ ಎಂದು ಬಿಬಿಎಂಪಿ ಯಲಹಂಕ ಜಂಟಿ ಆಯುಕ್ತ ಅಶೋಕ್ ತಿಳಿಸಿದ್ದಾರೆ.

ಕ್ರೆಡಿಟ್ ಆ್ಯಕ್ಸೆಸ್ ಗ್ರಾಮೀಣ್ ಲಿಮಿಟೆಡ್

ಬೆಂಗಳೂರು - 560 070. ಸಿಐಎನ್: L51216KA1991PLC053425 ದೂರವಾಣಿ: +91 80 2263 7300 ಫ್ಯಾಕ್ಸ್: +91 80 2664 3433

ನಿಯಮ 20 ಮತ್ತು 22 ರೊಂದಿಗೆ ಓದುತ್ತಾ, ಕಂಪೆನಿಗಳ ಕಾಯಿದೆ 2013 ರ ("ಕಾಯಿದೆ" ಯ) ಸೆಕ್ಷನ್ 110 ಮತ್ತು ಒಂದು ವೇಳೆ ಇದ್ದಲ್ಲಿ, ಇತರ ಸೆಕ್ಷನ್ ಪ್ರಕಾರ, ಎಸ್ಇಬಿಐ (ಲಿಸ್ಟಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆ ಅಗತ್ಯತೆಗಳ) ನಿಯಮಾವಳಿಗಳು 2015 (ಲಿಸ್ಟಿಂಗ್ ನಿಯಮಾವಳಿಗಳು) ಅನ್ವಯವಾಗುವ ಅಧಿಕಾರಗಳು, ಕಂಪೆನಿಗಳ ವ್ಯವಹಾರಗಳ ಖಾತೆ ಹೊರಡಿಸಿರುವ ಸಾಮಾನ್ಯ ಸುತ್ತೋಲೆಗಳಾದ ಎಪ್ರಿಲ್ 8,2020 ರ ಸುತ್ತೋಲೆ ಸಂಖ್ಯೆ 14/2020, ಎಪ್ರಿಲ್ 13, 2020 ರ ಸುತ್ತೋಲೆ ಸಂಖ್ಯೆ 17/2020, ಜೂನ್ 15, 2020 ರ 2020 ರ ಸಂಖ್ಯೆ 39/2020 ರ ಸುತ್ತೋಲೆಗಳ (ಎಮ್ಸ್ಎ ಸುತ್ತೋಲೆಗಳ) ಪ್ರಕಾರ ಈ ಕೆಳಗಿನ ಹುದ್ದೆಗಳನ್ನು ನೇಮಕ ಮಾಡುವುದಕ್ಕಾಗಿ ರಿಮೋಟ್ ಇ-ವೋಟಿಂಗ್ ಪ್ರಕ್ರಿಯೆ (ಅಂಚೆ ಬ್ಯಾಲೆಟ್/ಇ-ವೋಟಿಂಗ್) ಮೂಲಕ ಮತ ಚಲಾಯಿಸಿ ಆಯ್ಕೆ ಮಾಡುವಂತೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ನ (ಕಂಪೆನಿಯ) ಎಲ್ಲಾ ಸದಸ್ಯರಿಗೂ ನೋಟೀಸ್ ಕಳುಹಿಸಲಾಗಿದೆ.

- ನಿರ್ದೇಶಕರನ್ನಾಗಿ ನೇಮಕ ಮಾಡುವುದು ಸಾಮಾನ್ಯ ನಿರ್ಣಯ; ಮತ್ತು
- ಎರಡನೇ ಬಾರಿಗೆ ಪುನಃ ಆಯ್ಕೆ ಮಾಡುವುದು ವಿಶೇಷ ನಿರ್ಣಯ

ತನ್ನ ಅಸಮರ್ಥೆತೆಯನ್ನು ವ್ಯಕ್ತಪಡಿಸುತ್ತದೆ.

ಈ ಅಂಚೆ ಬ್ಯಾಲೆಟ್ ಪ್ರಕ್ರಿಯೆಯನ್ನು ನ್ಯಾಯಬದ್ದ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಿಕೊಡುವುದಕ್ಕಾಗಿ ಕಂಪೆನಿಯ ನಿರ್ದೇಶಕ ಮಂಡಳಿಯು ಪ್ರಾಕ್ಟೀಸಿಂಗ್ ಕಂಪೆನಿ ಸಕ್ರೆಟರಿ (FCS ನಂ: 7723, CP ನಂ: 4847) ಶ್ರೀ ಸಿ.ದ್ವಾರಕನಾಥ್ ಅವರನ್ನು ಸ್ಕ್ಯೂಟಿನೈಸರ್ ಆಗಿ ನೇಮಕ ಮಾಡಿದ್ದಾರೆ ಹಾಗೂ ಶ್ರೀ ಸಿ.ದ್ವಾರಕನಾಥ್ ಅವರು ಸ್ಕ್ರೂಟಿನೈಸರ್ ಆಗಲು

ಇ–ಮತದಾನ ಸೌಲಭ್ಯ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: ನೋಟೀಸ್ ಜೊತೆಯಲ್ಲಿ ಒದಗಿಸಲಾಗಿದೆ.

 $\underline{https://ris.kfintech.com/clientservices/postalballot/registration.aspx}$ ಸದಸ್ಯರು ವಿಷಯ ಸ್ಥಳದಲ್ಲಿ ''ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಅಂಚೆ ಬ್ಯಾಲೆಟ್–ಇಮೇಲ್ ಐಡಿಗಳ ಸದಸ್ಯರು ತಮ್ಮ ಇ–ಮೇಲ್ ವಿಳಾಸಗಳನ್ನು ಚಾಲನೆಯಲ್ಲಿರಿಸಿಕೊಳ್ಳಬೇಕೆಂದು ಕೋರಲಾಗಿದೆ.

ಸ್ಕೂಟಿನೈಸರ್ ತನ್ನ ಸ್ಕೂಟಿನಿ ಪೂರ್ತಿಗೊಳಿಸಿದ ಬಳಿಕ ತನ್ನ ವರದಿಯನ್ನು ಕಂಪೆನಿ ನಿರ್ದೇಶಕ ಮ್ಯಾನೇಜರ್, ಕೆಫಿನ್ ಟೆಕ್ನಾಲಜೀಸ್ ಪ್ರವೇಟ್ ಲಿಮಿಟೆಡ್., ದೂರವಾಣಿ: 1800 345 4001 (ಶುಲ್ಕ ರಹಿತ) ಇ–ಮೇಲ್: evoting@kfintech.com

ಕ್ರೆಡಿಟ್ ಆ್ಯಕ್ಸೆಸ್ ಗ್ರಾಮೀಣ್ ಲಿಮಿಟೆಡ್ ಗಾಗಿ

ಎಸಿಬಿ ದಾಳಿ ವೇಳೆ ಅಕ್ರಮ ಆಸ್ತಿ ಪತ್ತೆ । 13ರವರೆಗೂ ಕಸ್ಟಡಿಗೆ ಎಸಿಬಿ ದಾಳಿ; ವಿಕ್ಟರ್ ಸೈಮನ್ ಸೆರೆ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಡಿ ಬೆಂಗಳೂರು ಮಹಾನಗರ ಟಾಸ್ಟ್ ಫೋರ್ಸ್ (ಬಿಎಂಟಿಎಫ್) ಇನ್ನ್ ಪೆಕ್ಟರ್ ವಿಕ್ಟರ್ ಸೈಮ



ವಿಕ್ಟರ್ ಸೈಮನ್. ವಿವಿಧೆಡೆ 9 ಮಂದಿ ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ದಾಳಿ ನಡೆಸಿತ್ತು. ಬಿಎಂಟಿಎಫ್ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಮನೆ

ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ ಕೋಟ್ಯಂತರ ರುಪಾಯಿ ಆಸ್ತಿ ಪತ್ತೆಯಾಗಿತ್ತು. ಈ ಸಂಬಂಧ ವಿಕ್ಟರ್ ಸೈಮನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಆಸ್ತಿ ಬಗ್ಗೆ ಬೆಳಕಿಗೆ ಈ ಹಿನ್ನೆಲೆ, ಎಸಿಬಿ ಅಧಿಕಾರಿಗಳು ಬುಧವಾರ ಸೈಮನ್ ನನ್ನು ಬಂಧಿಸಿ, ಕೋರ್ಟ್ ಗೆ

ಅಕ್ರಮ ಆಸ್ತಿ: ವಿಕ್ಟರ್ ಸೈಮನ್ ಮೇಲೆ ಆದಾಯಕ್ಕಿಂತ ಶೇ 257.46 ರಷ್ಟು (2 ಕೋಟಿ) ಹೆಚ್ಚಿನ ಆಸ್ತಿ ಹೊಂದಿದ ಆರೋಪವಿದೆ. ದಾಳಿಯಲ್ಲಿ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿ 1 ಫ್ಲಾಟ್, ಮೈಸೂರಿನಲ್ಲಿ ಸುಮಾರು 129 ಚದರ ಅಡಿಯಲ್ಲಿನ ಬೃಹತ್ ಮನೆ, ಮೈಸೂರಿನಲ್ಲೇ 2 ನಿವೇಶನ, ಮೈಸೂರು ಜಿಲ್ಲೆಯ ಹಂಪಾಪುರದ 2 ಕಡೆಗಳಲ್ಲಿ 10 ಎಕರೆ ಕೃಷಿ ಜಮೀನು, 1 ಕೋಟಿ ರು. ಮೌಲ್ಯದ ಬಾಂಡ್ ಪೇಪರ್, ಬ್ಯಾಂಕ್ ಲಾಕರ್ಗಳಲ್ಲಿ 500 ಗ್ರಾಂ ಚಿನ್ನ, ಬೆಂಗಳೂರಿನ ವಾಸದ ಮನೆಯಲ್ಲಿ 7.26 ಲಕ್ಷ ರು. ನಗದು, ವಿದೇಶಿ ಮದ್ಯ ಸೇರಿ ಅಂದಾಜು 22.36 ಲೀ ಮದ್ಯದ ಬಾಟಲ್ಗಳು, 1 ಹುಂಡೈ ವರ್ನಾ ಕಾರು ಹಾಗೂ 21.61 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಇವರು ಹಲವಾರು ಬಾರಿ ವಿದೇಶ ಪ್ರವಾಸ ಮಾಡಿರುವ ಬಗ್ಗೆ ಕೂಡ ದಾಖಲಾತಿಗಳು ಸಿಕ್ಕಿವೆ. ವಿಕ್ಕರ್ ನನ್ನು

ದಿನಗಳ ಕಾಲ ವಶಕ್ಕೆ ಪಡೆದುಕೊಂಡಿರುವ ಪೊಲೀಸರು

ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಸಿದ್ದ: ದಿನೇಶ್ ಕಲಹಳಿ ಸಲೀಲೆ ಸಿಡಿ ಪ್ರಕರಣದ ಕಾನೂನು

ಕಾನೂನು ಹೋರಾಟಕ್ಕೆ

ಹೋರಾಟಕ್ಕೆ ನಾನು ಸಿದ್ದನಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ತಿಳಿಸಿದ್ದಾರೆ. ಕನಕಪುರದ ತಮ್ಮ ನಿವಾಸದಲ್ಲಿ



ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ವಕೀಲರು ಹೇಳಿದ ಬಳಿಕ ನಾನು ಠಾಣೆಗೆ ಹೋಗಿ ಪಡೆದಿದ್ದೇನೆ. ಪುಟಗಳಲ್ಲಿ ದೂರು

ಪಡೆಯಲು ಹಲವು ಕಾರಣ ನೀಡಿದ್ದೇನೆ. ವಿಚಾರಣೆಗೆ ಕರೆದರೆ ಮತ್ತೆ ಠಾಣೆಗೆ ಕಾನೂನಾತ್ಮಕವಾಗಿ ಹೋಗುತ್ತೇನೆ. ಸ್ವಯಂಪ್ರೇರಿತ ಪ್ರಕರಣ ದಾಖಲು ವಿಚಾರ ತನಿಖಾಧಿಕಾರಿಗೆ ಬಿಟ್ಟಿದ್ದು. ರಾಜಕಾರಣಕ್ಕೆ ಸೇರಿಕೊಳ್ಳುವ ಇಚ್ಛೆ ನನಗಿಲ್ಲ. ನಾನು ಯಾವುದೇ ಒತ್ತಡಗಳಿಗೆ ಮಣಿದಿಲ್ಲ ಎಂದರು. ಮಾನಸಿಕವಾಗಿ ಹಾಗೂ ಹಲವು ಮಾಧ್ಯಮಗಳಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಕಾನೂನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅವರು ಹೋರಾಟ ಮಾಡಲಿ, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ದನಿದ್ದೇನೆ ಎಂದಿದ್ದಾರೆ.

ವಸತಿಹೀನರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಜಾರಿ

ಬಡವರಿಗೆ ಮನೆ ನಿರ್ಮಾಣದ ಯೋಜನೆಗೆ ಶೀಘ್ರ ಚಾಲನೆ

ನಿ ವಿಶ್ವವಾಣಿ ಸುದ್ದಿಮನೆ ಯಲಹಂಕ

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರಿ ಭೂಮಿ ಯನ್ನು ಗುರುತಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಈ ಜಾಗದಲ್ಲಿ ಬಡವರಿಗೆ ಮನೆ ಕಟಿಸಿಕೊಡುವ ಯೋಜನೆ ಯನ್ನು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.

ಬಿಎಚ್ಇಎಲ್ ಸಾಮಾಜಿಕ ಹೊಣೆಗಾರಿಕೆ ಯಡಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮಾಕಳಿ - ಹಾರೋ ಕ್ಯಾತನಹಳ್ಳಿ ರಸ್ತೆಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ನಾಲೆ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಯಾವುದೇ ಒಂದು ಕುಟುಂಬವು ವಸತಿಹೀನವಾಗಿ ರಬಾರದು ಎಂಬುದು ಪ್ರಧಾನಿ ಮೋದಿ ಅವರ ಆಶಯ. ಈ ದಿಸೆಯಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿನ ನಮ್ಮ ಸರಕಾರ ರಾಜ್ಯಾದ್ಯಂತ ವಸತಿಹೀನರನ್ನು ಗುರುತಿಸಿ ಅವರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ಜಾಗ ಗುರುತಿಸಿ: ಯಲಹಂಕ ಕ್ಷೇತ್ರದಲ್ಲಿ ಮನೆ ಇಲ್ಲದ ಬಡವರಿಗೆ ಮನೆ ಕಟ್ಟಿಸಿಕೊಡುವ ಕಾರ್ಯಯೋಜನೆಯನ್ನು ಸಿದ್ದಪಡಿಸಲಾಗುತ್ತಿದೆ. ಇದೇ ವೇಳೆ ಕ್ಷೇತ್ರದಲ್ಲಿರುವ ಖಾಲಿ ಇರುವ ಸರ್ಕಾರಿ ಜಾಗಗಳನ್ನು ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಜಾಗವನ್ನು ಗುರುತಿಸಿದ ನಂತರ ಗುಂಪು ಮನೆಗಳ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾ ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸುವ ಗುತ್ತದೆ. ಮುಂದಿನ ಆರೇಳು ತಿಂಗಳಲ್ಲಿ ಬಡವರಿಗೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.



ಹಾರೋ ಕ್ಯಾತನಹಳ್ಳಿ ಬಳಿ ನಿರ್ಮಾಣ ಮಾಡಿರುವ ನಾಲೆ ಸೇತುವೆ ಉದ್ಘಾಟಿಸಿದ ಶಾಸಕ ವಿಶ್ವನಾಥ್.

ಮನೆ ಹಂಚಿಕೆ ಪ್ರಕ್ರಿಯೆಗೂ ಚಾಲನೆ ನೀಡಲಾಗುತದೆ ಎಂದು ಅವರು ಹೇಳಿದರು.

ಹ್ಯಾರೊ ಕ್ಯಾತನಹಳ್ಳಿಯಲ್ಲಿ ರಸ್ತೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ 1.30 ಕೋಟಿ ರು. ಮಂಜೂರಾಗಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲಾಗುತ್ತದೆ. ದಾಸನಪುರ ಹೋಬಳಿ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಒಂದೆರಡು ತಿಂಗಳಲ್ಲಿ 50 ರಿಂದ 60 ಕೋಟಿ ರು. ಅನುದಾನ ಬಿಡುಗಡೆ ಆಗಲಿದೆ. ಇದುವರೆಗೆ ಬಿಡಿಎ ಎಂದರೆ ನಾಗರಿಕರಿಗೆ ಕೇವಲ ನಿವೇಶನ ಹಂಚಿಕೆ ಮಾಡುವ ಸಂಸ್ಥೆ ಎಂಬ ಮಾತಿತ್ತು. ಆದರೆ, ಇನ್ನು ಮುಂದೆ ನಿವೇಶನೆಗಳ ಹಂಚಿಕೆ ಜತೆ

ತಡವಾಗಿದ್ದಕ್ಕೆ ಆರ್ಡರ್ ಕ್ಯಾನ್ಸಲ್ ಮಾಡಲು ಮುಂದಾಗಿದ್ದ ಯುವತಿ । ಕೋಪಗೊಂಡು ಹಲ್ಲೆ ಮಾಡಿದ ಡೆಲವರಿ ಬಾಯ್ ಹಲ್ಲೆ: ಜೊಮ್ಯಾಟೊ ಡೆಲಿವರಿ ಬಾಯ್ ಅರೆಸ್ಟ್

ಬೆಂಗಳೂರು: ಆನ್ಲೈನ್ ಮೂಲಕ ಊಟ ಆರ್ಡರ್ ಮಾಡಿದ್ದ ಯುವತಿ ಮೇಲೆ ಹಲ್ಲೆ ಮಾಡಿದ್ದ ಜೊಮ್ಯಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜ್ ನನ್ನು ಎಲೆಕ್ಟಾನಿಕ್ಸ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ನಗರದ ಎಲೆಕ್ಟಾನಿಕ್ಸ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಜೊಮ್ಮಾಟೊ ಫುಡ್ ಡೆಲಿವರಿ ಬಾಯ್ ಕಾಮರಾಜ್ ಎಂಬಾತ



ತಕ್ಕೊಳ ಗಾಗಿರುವ ಯುವತಿ ವಳಿಯ ವಿವರಗಳನ್ನು ತಮ್ಮ ಇನ್ ಸ್ಕಾಗ್ರಾಂ

ಇದರಿಂದ

ಹಿತೇಶಾ ಚಂದ್ರಾಣಿ

ಎಂಬ ಯುವತಿಯ

ಮೇಲೆ ಹಲ್ಲೆ ನಡೆಸಿದ್ದ.

ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ವಿಡಿಯೊ ವೈರಲ್ ಆಗಿತ್ತು. ಪ್ರಕರಣದ ವಿವರ: ಹಿತೇಶಾ ಚಂದ್ರಾಣಿ ಒಂಟಿಯಾಗಿ

ಮನೆಯಲ್ಲಿ ನೆಲೆಸಿದ್ದು, ಮಂಗಳವಾರ ಮಧ್ಯಾಹ್ನ ಹಸಿವಾದಾಗ 3.30ರ ಸುಮಾರಿಗೆ ಜೊಮ್ಯಾಟೋ ಆ್ಯಪ್ ಮೂಲಕ ಊಟ ತರಿಸಿಕೊಳ್ಳಲು ಬುಕ್ಕಿಂಗ್ ಮಾಡಿದ್ದಾರೆ. ಆ್ಲಪ್ ಲೆಕ್ಕಾಚಾರದ ಪ್ರಕಾರ 4.30ರ ಒಳಗಾಗಿ ಉಾಟ ತಲುಪಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಆಹಾರ ಬಾರದಿದ್ದಾಗ ಯುವತಿ ಗ್ರಾಹಕ ಸೇವಾ ಕೇಂದ್ರದ ಸಿಬ್ಬಂದಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ಹೇಳಿಕೊಂಡು, ತಡವಾಗು ತ್ತಿರುವ ಕಾರಣ ಆರ್ಡರ್ ಕ್ಯಾನ್ಸಲ್ ಮಾಡಬಹುದಾ ಎಂದು ಕೇಳಿದ್ದಾರೆ. ಇದೆಲ್ಲಾ ಆಗುವಾಗ ಡೆಲಿವರಿ ಬಾಯ್ ಮನೆಗೆ ಆಗಮಿಸಿ ದ್ದಾನೆ. ಮೊದಲೇ ತಡವಾಗಿದ್ದ ಕಾರಣ



ಅಸಮಾಧಾನಗೊಂಡ ಯುವತಿ, ಜೊಮ್ಯಾಟೋ ಟೀಂ ಜತೆ ಮಾತಾಡಿದ್ದೇನೆ. ಈಗ ನನಗೆ ಯಾವುದೇ ಖರ್ಚಿಲ್ಲದೇ ಊಟ ಕೊಡೀರಾ? ನಿಮ ಕಡೆಯವರಿಂದ ಉತರ ಬರುವ ತನಕ ಕಾದು ನಿಲ್ಲಲು ಸೂಚಿಸಿದ್ದಾರೆ. ಆದರೆ, ಯುವತಿ ಹೇಳುವ ಪ್ರಕಾರ ಮೊದಲೇ ಸಿಡಿಮಿಡಿ ಎನ್ನುತ್ತಿದ್ದ ಡೆಲಿವರಿ ಬಾಯ್, ಕಾಯಲು ಹೇಳಿದಾಕ್ಷಣ ಬಾಯಿಗೆ ಬಂದಂತೆ ಮಾತನಾಡಿ ನಾನೇನು ನಿಮ್ಮ ಮನೆ ಆಳಾ? ಎಂದು ಕೂಗಾಡಿದ್ದಾನೆ. ಭಯಗೊಂಡ ಯುವತಿ ಬಾಗಿಲು ಹಾಕಿಕೊಳ್ಳಲು ಮುಂದಾದಾಗ ಜೋರಾಗಿ ಬಾಗಿಲು ತಳ್ಳಿದಾತ ಸೀದಾ ಒಳನುಗ್ಗಿ ಟೇಬಲ್ಲಿನ ಮೇಲಿಟ್ಟಿದ್ದ ಪೊಟ್ಟಣವನ್ನು ಕಿತ್ತುಕೊಂಡಿದ್ದಲ್ಲದೇ, ಮುಷ್ಟಿಯಿಂದ ಯುವತಿಯ ಮುಖಕ್ಕೆ ಬಲವಾಗಿ ಗುದ್ದಿ ಓಡಿ ಹೋಗಿದಾನೆ.

ಡೆಲಿವರಿ ಬಾಯ್ನಿಂದ ಹಲ್ಲೆಗೊಳಗಾದ ಯುವತಿಯ ಮೂಗಿನಿಂದ ರಕ್ತ ಸುರಿಯಲಾರಂಭಿಸಿದ್ದು, ಕಂಗಾಲಾಗಿ ಘಟನೆಯ ಬಗ್ಗೆ ವಿಡಿಯೊ ಮಾಡಿದ್ದಾರೆ. ನಂತರ ಆಸ್ಪತ್ರೆಗೂ ತೆರಳಿದ ಯುವತಿ ಚಿಕಿತ್ಸೆ ಪಡೆದಿದ್ದಾರೆ. ಯುವತಿ ವಿಡಿಯೊದಲ್ಲಿ ತಿಳಿಸಿರುವಂತೆ ಮೂಗಿನ ಮೂಳೆಗೆ ಬಲವಾದ ಹೊಡೆತ ಬಿದ್ದಿರುವ ಕಾರಣ ಅದರಲ್ಲಿ ಬಿರುಕು ಮೂಡಿದ್ದು, ಸರ್ಜರಿ ಮಾಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

ದೇಶಕ್ಕೆ ಕಾಂಗ್ರೆಸ್ನದ್ದು ದೊಡ್ಡ ಕೊಡುಗೆ

ಕಾವೇರಿಪುರ ವಾರ್ಡ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ । ಮಾಜಿ ಶಾಸಕ ಪ್ರಿಯಕೃಷ್ಣ ಭಾಗಿ

ಬೆಂಗಳೂರು: ಗೋವಿಂದರಾಜನಗರದ ಕಾವೇರಿಪುರ ವಾರ್ಡ್ ಎಸ್.ಎಚ್.ಕೆ. ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.

ಸಭೆ ಬಳಿಕ ಮಾಜಿ ಶಾಸಕ ಪ್ರಿಯಕೃಷ್ಣ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಗೆ ಬಹು ದೊಡ್ಡ ಕಾರ್ಯಕರ್ತರ ಪಡೆ ಇದೆ. ಪಕ್ಷಕ್ಕೆ ಈ ದೇಶದಲ್ಲಿ ದೊಡ್ಡ ಇತಿಹಾಸವಿದೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ದೊಡ್ಡ ಕೊಡುಗೆ ಇದೆ ಎಂದು ತಿಳಿಸಿದರು. ಈ ಕೇತ್ರದ ಶಾಸಕರು ನಮ್ಮ ಸರಕಾರದ ಪಕ್ಷದ ಯೋಜನೆಗಳನ್ನ ಮುಂದಿಟ್ಟುಕೊಂಡು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಈಗಿನ ಬಿಜೆಪಿ ಹಾಗೂ ಸರಕಾರಕ್ಕೆ ದೇಶದ ಬಡವರು, ನಿರ್ಗತಿಕರು ಮತ್ತು ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕ್ಷೇತ್ರದ ಎಲ್ಲ ವಾರ್ಡ್ ನ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ಕೊಡಿ. ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಚುರುಕು ಗೊಳಿಸಿ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ವೈಫಲ್ಯ ಜನರಿಗೆ ಮುಟ್ಟಿಸುವುದರ ಜೊತೆಗೆ ಪಕ್ಷ ಸಂಘಟನೆ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.



ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಪ್ರಿಯಕೃಷ್ಣ , ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ. ಕೃಷ್ಣಪ್ಪ, ಮಾಜಿ ಉಪ ಮಹಾಪೌರ ಪುಟ್ಟರಾಜು, ಕಾಂಗ್ರೆಸ್ ಮುಖಂಡ ಕಡೇಮನೆ ಸಂಪತ್, ಬಿಬಿಎಂಪಿ ಮಾಜಿ ಸದಸ್ಯ ಪಿಳ್ಳರಾಜು ಸೇರಿದಂತೆ ಮತ್ತಿತರರಿದ್ದರು.

ಆರ್ಥಿಕ ಸಮಸ್ಯೆ: ಕಂಪನಿಯಲ್ಲೇ ಐಟಿ ಉದ್ಯೋಗಿ ಆತ್ಮಹತ್ಯೆ

ಬೆಂಗಳೂರು: ಆರ್ಥಿಕ ಸಮಸ್ಯೆಯಿಂದ ಬಳಲಿ ನೊಂದಿದ್ದ ಐಟಿ ಉದ್ಯೋಗಿಯೊಬ್ಬರು ಕೆಲಸ ಮಾಡುತ್ತಿದ್ದ ಕಂಪನಿಯ ಕಚೇರಿ ಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



ಶಾಂತಕುಮಾರ್

ಯ ನೌಕರ ಶಾಂತಕುಮಾರ್ ಆತ್ಮಹತ್ಯೆಗೆ ಶರಣಾದ ಉದ್ಯೋಗಿ. ಶಾಂತಕುಮಾರ್ ಮಂಗಳವಾರ ಎಂದಿನಂತೆ ಕರ್ತವ್ಯಕ್ಕೆ ಆತ್ಮಹತ್ಯೆಗೆ ಶರಣಾದ ಹಾಜರಾಗಿದ್ದಾರೆ. ರಾತ್ರಿ 9.30ರ ಸುಮಾರಿಗೆ ಕಂಪನಿಯಲ್ಲಿ ಯಾರು ಇಲ್ಲದ ವೇಳೆ ನೇಣು

ಚಿಕ್ಕಜಾಲದ ಎಂವಿ ಸೋಲಾರ್ ಕಂಪನಿ

ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಶಾಂತಕುಮಾರ್ ಬರೆದಿದ್ದ ಡೆತ್ ನೋಟ್ ಸ್ಥಳದಲ್ಲಿ ಪತ್ತೆ ಯಾಗಿದೆ. ಆರ್ಥಿಕ ಸಮಸ್ಯೆ ಹಾಗೂ ಸಂಬಳ ಹೆಚ್ಚಾಗದ ಹಿನ್ನೆಲೆ ಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಹಿರಿಯೂರು ಮೂಲದ ಶಾಂತಕುಮಾರ್, ಹಲವು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ನಾಲ್ಕು ವರ್ಷ ಗಳಿಂದ ಸಂಬಳವನ್ನು ಹೆಚ್ಚು ಮಾಡಿರಲಿಲ್ಲ ಎಂದು ಹೇಳಲಾಗಿದೆ. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.